

# ಪರಿಸರ ಅಧ್ಯಯನ

(ವಿಜ್ಞಾನ ಮತ್ತು ಸಮಾಜ ವಿಜ್ಞಾನ)

1. ಈ ಪ್ರಶ್ನೆ ಪ್ರತಿಕೆಯು 30 ಬಹು ಅಂತ ಆಯ್ದುಯ ಪ್ರಶ್ನೆಗಳನ್ನು  
ಒಳಗೊಂಡಿರುತ್ತದೆ.
2. ಎಲ್ಲಾ ಪ್ರಶ್ನೆಗಳು ಕಡ್ಡಾಯವಾಗಿರುತ್ತದೆ.

1) ಸತ್ತನಂತರ ಜೀವಿಗಳು ..... ವನ್ನು ಮೋರಿಸುತ್ತವೆ.

- (ಅ) ನಿಡೀವ ವಸ್ತುಗಳ ಲಕ್ಷಣ
- (ಆ) ಜೀವಿ ವಸ್ತುಗಳ ಲಕ್ಷಣ
- (ಇ) ಅಹಾರ ಉಪಯುಕ್ತ ಲಕ್ಷಣ
- (ಈ) ತಮ್ಮನ್ನೇ ಹೋಲುವ ಲಕ್ಷಣ

## ಉತ್ತರ :

ಅ) ನಿರ್ಜೀವ ವಸ್ತುಗಳ ಲಕ್ಷಣ

ವಿವರಣೆ : ಜೀವಿಗಳ ದೇಹ ಮುಖ್ಯವಾಗಿ ಇಂಗಾಲದ ಸಂಯುಕ್ತಗಳಿಂದಾಗಿದ್ದು. ಸತ್ತ ನಂತರ ಜೀವಿಗಳು ವಿವಿಧ ರಾಸಾಯನಿಕ ಮೂಲವಸ್ತುಗಳ ಒಂದು ನಿರ್ಜೀವ ರಾಶಿ.

2) ಹೆಲಿಕಾಪ್ತರ್‌ನಲ್ಲಿ ಬಳಸುವ ಇಂಥನ ಯಾವುದು ?

- ಅ) ದ್ರವರೂಪದ ಜಲಜನಕ
- ಆ) ಗ್ರಾಸ್ಮೈಲೀನ್
- ಇ) ಡೀಸೆಲ್
- ಈ) ಪೆಟ್ರೋಲಿಯಂ ಸ್ಟ್ರಿಚ್

ಉತ್ತರ :

- ಆ) ಗ್ರಾಸ್ಮೈಲೀನ್

ವಿವರಣೆ : ಹೆಲಿಕಾಪ್ತರ್ ಮತ್ತು ಇತರ ವಿಮಾನಗಳ ಇಂಥನದ ಗ್ರಾಸ್ಮೈಲೀನ್‌ನಲ್ಲಿ  
ಬೆಂಕ್ ಕಾಫ್ ಲೈಡ್ ಇರುತ್ತದೆ.

3) ಯಾವ ಸಸ್ಯದ ಹೂವು ಸಸ್ಯ ಪ್ರಪಂಚದಲ್ಲೇ ಅತೀ ದೊಡ್ಡ ಹೂ ಆಗಿದೆ?

ಆ) ರಕ್ಷೇಸಿಯ

ಇ) ದಾಸವಾಳ

ಈ) ಬಿಟ್ಟರ್ ಪಾಲ್ಪಿಂಟ್

ಉ) ಸಾರ್ಕಾರ್ ಸಮ್

ಉತ್ತರ :

ಆ) ರಕ್ಷೇಸಿಯ

ವಿವರಣೆ : ರಕ್ಷೇಸಿಯ ಅಮೋಲಿನ್ ಎಂಬ ಪ್ರಾಯೋದ್ದರ ಹೂವು ಅತಿ ದೊಡ್ಡಾಗಿದ್ದು. ಇದರ ವ್ಯಾಸ 100 ಸೆಂಟಿ ಮೀಟರ್‌ಗಿಂತಲೂ ಹೆಚ್ಚು ಮತ್ತು ಇದು 10 ಕಿಲೋ ಗ್ರಾಮನಷ್ಟು ತೂಕ ಹೊಂದಿದೆ.

4) ಒಂದು ದೊಡ್ಡ ಹೆಚ್ಚಾನ್ನು ಆರ್ಥರವಿಲ್ಲದೆ ಎಷ್ಟು ಕಾಲ ಬದುಕಬಹುದು ?

ಆ) 10 ವರ್ಷ

ಇ) 1 ತಿಂಗಳು

ಈ) 1 ವರ್ಷ

ಕಾ) 1 ಗಂಟೆ

ಉತ್ತರ :

ಇ) 1 ವರ್ಷ

ವಿವರಣೆ : ದೊಡ್ಡ ಹೆಚ್ಚಾನ್ನು ವರ್ಷಕ್ಕೆ 3-4 ಬಾರಿ ಮಾತ್ರ ತಿನ್ಮತ್ತದೆ. ಅದನ್ನು ಜೀಣಿಸಿಕೊಳ್ಳಲು ಅದು 3-4 ತಿಂಗಳು ತೆಗೆದುಕೊಳ್ಳುತ್ತದೆ. ಆರ್ಥರವಿಲ್ಲದೇ 1 ವರ್ಷದವರೆಗೆ ಇವು ಬದುಕಬಲ್ಲವಾದರೂ ಇದು ಅಪ್ಪಣಿ ಜೀವಕ್ಕೆ ಆವಾಯಿಕಾರಿ.

5) ನಿಸರ್ಗದ ಅತ್ಯಧ್ಯತ ವಾಸ್ತು ಶಿಲ್ಪ ಎಂದು ಕೆಳಗಿನ ಯಾವ ಹಕ್ಕಿಯನ್ನು  
ಕರೆಯುತ್ತಾರೆ ?

A) ಗುಬ್ಬಣ್ಣಿ

B) ಕಾಗೆ

A) ಗೀಜಗ

B) ಮರಹಟಕ

ಉತ್ತರ :

A) ಗೀಜಗ

ವಿವರಣೆ : ಗೀಜಗ ಹಕ್ಕಿಯು ಗೊಡನ್ನು ಸೇಸೆಯ ಆಕಾರದಲ್ಲಿ ಕಟ್ಟುವುದು  
ಒಂದು ಅಧ್ಯತ.

ಗೊಡುಗಳನ್ನು ‘ಅಣಕಟ್ಟು’ಗಳ ರೀತಿಯಲ್ಲಿ ಕಟ್ಟುವ ‘ಬೀವರ’ ಎಂಬ  
ಇನ್ನೊಂದು ಹಕ್ಕಿಯು ‘ಅಧ್ಯತ ಇಂಜಿನಿಯರ್’ ಎಂದೂ ಖ್ಯಾತಿ ಪಡೆದಿದೆ.

6) ನ್ಯಾಡಿಲ್ಯಾಂಡ್‌ನಲ್ಲಿ ಕಂಡು ಬರುವ ಈವಿ ಹಕ್ಕಿಗೆ ಯಾವ ಅಂಗವಿಲ್ಲ ?

A) ಕೆಳ್ಳಿ

B) ಕಾಲು

A) ಈವಿ

C) ಮೂಗು

ಉತ್ತರ :

C) ಮೂಗು

ವಿವರಣೆ : ಈವಿ ಹಕ್ಕಿಗೆ ಕೊಕ್ಕೆಯ ತುದಿಯಲ್ಲಿ ಎರಡು ಹೊಳ್ಳಿಗಳಿವೆ.  
ಮೂಗು ಇಲ್ಲ.

7) ವಸಣಿಂದ ರಕ್ತ ಸ್ವಾಮಾನುಪುಡು ಯಾವ ರೋಗದ ಲಕ್ಷಣ ?

ಆ) ಬೆರಿಬೆರಿ

ಇ) ಸ್ವಾರ್ಥಿ

ಈ) ಮಂಟೋಟಿಯ

ಉ) ಇರುಳುಗುರುಡು

ಉತ್ತರ :

ಇ) ಸ್ವಾರ್ಥಿ

ವಿವರಣೆ : ವಿಟಾಮಿನ್ ಸಿ ಕೊರತೆಯಿಂದ ಸ್ವಾರ್ಥಿ ರೋಗ ಬರುತ್ತದೆ. ಈ ರೋಗದ ಲಕ್ಷಣಗಳು - ಮೃದು ಹಾಗು ರಕ್ತ ಸುರಿಯುವ ವಸದುಗಳು ಮತ್ತು ಉದಿದ ಶಾಲುಗಳು.

೪) ಅಡೇ ವೇಗವಾಗಿ ತಿರುಗುತ್ತಾ ಬೀಸುವ ಗಾಳಿಯನ್ನು ಕೆಳಗಿನ ಯಾವ ಹೆಸರಿನಿಂದ ಕರೆಯಲಾಗುತ್ತದೆ ?

ಅ) ಜಿರುಗಾಳಿ

ಆ) ಮಾರುತ

ಇ) ವಾಯುವೇಗ

ಈ) ವಾಯುವಿಮಾರ

ಉತ್ತರ :

ಅ) ಜಿರುಗಾಳಿ

ವಿವರಣೆ : ಜಿರುಗಾಳಿಯು ಗಂಟೆಗೆ 63 ಕಿಲೋ ಮೀಟರ್‌ಗಿಂತ ಹೆಚ್ಚಿನ ವೇಗವನ್ನು ಹೊಂದಿರುತ್ತದೆ.

9) ತಕ್ತಿಯ ಅಡಿ ಮುವ್ಯಾದ ಸೈಸರ್‌ಫೆ ಮೂಲ ಯಾವುದು ?

ಆ) ವಿದ್ಯುತ್ ತಕ್ತಿ

ಇ) ಸೂರ್ಯ

ಈ) ಮಾನವ ಧೈರ್ಯ

ಉ) ನೀರು

ಉತ್ತರ :

ಇ) ಸೂರ್ಯ

ವಿವರಣೆ :

ಸೂರ್ಯನ ತಿರುಳನಲ್ಲಿರುವ ಉಪ್ಪತ್ತಿ 15,000,000 ಕೆಲ್ವಿನ್ ಮತ್ತು ಸೂರ್ಯನ ಮೇಲ್ಮೈ ಉಪ್ಪತ್ತಿ 6000 ಕೆಲ್ವಿನ್.

10) "ವಿಶ್ವ ಪರಿಸರ ದಿನ"ವನ್ನು ಸ್ತುತಿ ವರ್ಣಿ.....ರಂದು ಆಚರಿಸಲಾಗುತ್ತದೆ.

ಆ) ಜುಲೈ 8

ಆ) ಜೂನ್ 5

ಇ) ಡಿಸೆಂಬರ್ 28

ಇ) ಫೆಬ್ರವರಿ 6

ಉತ್ತರ :

ಆ) ಜೂನ್ 5

ವಿವರ : 1972ರಿಂದ ವಿಶ್ವಸಮಸ್ಯೆ ಜೂನ್ 5ನ್ನು ವಿಶ್ವ ಪರಿಸರ ದಿನವನ್ನಾಗಿ  
ಆಚರಿಸುತ್ತಿದೆ.

11) ಅತ್ಯಂತ ಎತ್ತರವಾದ ಜಲಪಾತೆಯಾವುದು?

ಅ) ಜೋಗ್ ಫಾಲ್ಸ್

ಆ) ಏಂಡ್ರೂ ಫಾಲ್ಸ್

ಅ) ನಯಾಗಾರ ಫಾಲ್ಸ್

ಆ) ಅಬ್ದೇ ಫಾಲ್ಸ್

ಉತ್ತರ :

ಆ) ಏಂಡ್ರೂ ಫಾಲ್ಸ್

ವಿವರಣೆ : ವೆನೆಂಜುವೆಲಾದಲ್ಲಿರುವ ಈ ಜಲಪಾತದ ಎತ್ತರ 979 ಮೀಟರ್.

12) ರಾಷ್ಟ್ರ ಮುದ್ರೆಯು ಏನನ್ನು ಸೂಚಿಸುತ್ತದೆ ?

ಅ) ಸಹಬಾಳ್ಜ

ಇ) ಧೈರ್ಯ

ಆ) ಶಾಂತಿ

ಈ) ಸಮೃದ್ಧಿ

ಉತ್ತರ :

ಇ) ಧೈರ್ಯ

ವಿವರಣೆ : ಅಶೋಕ ಚಕ್ರವರ್ತಿ ನಿಮಿಷದ ಸಾರನಾಥ ಶಿಲಾಸ್ತಂಭದ ಮೇಲಿನ ನಾಲ್ಕು ದಿಕ್ಕುಗಳನ್ನು ಪ್ರತಿನಿಧಿಸುವ ನಾಲ್ಕು ಸಿಂಹಗಳ ಮುದ್ರಿಕೆ ನಮ್ಮ ರಾಷ್ಟ್ರೀಯ ಲಾಂಭನವಾಗಿದೆ. ಇದರ ಮೇಲೆ ಮುಂಡಕೋಪನಷ್ಟಿನಿಂದ ಆಯ್ದು ‘ಸತ್ಯಮೇವ ಜಯತೇ’ ಎಂಬ ವಾಕ್ಯವನ್ನು ಕೆತ್ತುಲಾಗಿದೆ.

13) ಇವುಗಳು ನಮ್ಮೆಲ್ಲರಿಗೂ ಅಗ್ನಾ

- ಅ) ಗಾಳಿ ಮತ್ತು ನೀರು
- ಇ) ಆಹಾರ ಮತ್ತು ವಸತಿ

ಉತ್ತರ :

- ಅ) ಗಾಳಿ ಮತ್ತು ನೀರು

ವಿವರಣೆ : ಜೀವಿಗಳ ಬದುಕಿಗೆ ಗಾಳಿ ಮತ್ತು ನೀರು ಮೂಲ ಆವಶ್ಯಕತೆಗಳು.

- ಆ) ಶಿಕ್ಷಣ ಮತ್ತು ಆರೋಗ್ಯ
- ಇ) ಆರಮನೆ ಮತ್ತು ಕಾರು

14) ದೇಪಾವಳಿಯು ಎಷ್ಟು ದಿನಗಳ ಹಬ್ಬ ?

ಅ) 5

ಆ) 7

ಇ) 9

ಈ) 3

ಉತ್ತರ :

ಈ) 3

ವಿವರಣೆ : ಧನ ತ್ರಯೋದಶಿ (ನೇರು ಮಂಬಿವ ಹಬ್ಬ). ನರಕಜತುರ್ದಿ  
(ನರಕಾಸುರ ವಢೆ) ಒಲಿಪಾಡು.

15) ಭೂದಿನವನ್ನು ಪ್ರತಿ ವರ್ಷ .... ರಂದು ಆಚರಿಸಲಾಗುತ್ತದೆ.

ಅ) ಫೆಬ್ರವರಿ 28

ಆ) ಏಪ್ರಿಲ್ 22

ಇ) ಜೂನ್ 10

ಈ) ಮೇ 15

ಉತ್ತರ :

ಆ) ಏಪ್ರಿಲ್ 22

ವಿವರಣೆ : 1970 ರ ಏಪ್ರಿಲ್ 22ರಂದು ಯುಎಸ್ ಸೆನೆಟರ್ ಗೆಲಾಡ್‌F ನೆಲ್ಲಿನ್‌ರಿಂದ ಇದು ಆರಂಭವಾಯಿತು. ಈ ದಿನದಂದು ಭೂಮಿಯ ಸ್ಥಾಫಾರ್ಮಿಕ ವಾತಾವರಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಯಶ್ಮಿಕೊಳ್ಳಲಾಗುತ್ತದೆ.

17) ಗಾಳಿಯಲ್ಲಿ ಅನೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಅನಿಲ ಯೋಜನೆ?

- A) ಆಂತರಿಕ  
B) ಇಂಗಾಲಿದ ದೈ ಆಕ್ಸ್‌ಡ್ರೆ  
C) ಹೀಲಿಯಂ  
D) ಸಾರಜನಕ

ಉತ್ತರ :

- D) ಸಾರಜನಕ

ವಿವರಗಳೇ :

ಗಾಳಿಯಲ್ಲಿರುವ ಪ್ರಮುಖ ಅನಿಲಗಳ ಶೇಕಡಾ ವಾರು ಪ್ರಮಾಣ :

ಸಾರಜನಕ	78%
ಆಂತರಿಕ	21%
ಆರ್ಥಿಕ	0.9%
ಇಂಗಾಲಿದ ದೈ ಆಕ್ಸ್‌ಡ್ರೆ	0.03%

18 ಎಲೆಗಳಿಂದ ಹುಟ್ಟುವ ಸಮ .....

- ಆ) ಪ್ರೀತಿಗಳಿಂದ
- ಇ) ಪ್ರೀರಿದ್ದೊಳಿಂದ

- ಈ) ಬ್ರಹ್ಮಿಗಳಿಂದ
- ಕಾ) ಬ್ರಹ್ಮಿಗಳಿಂದ

ಉತ್ತರ :

- ಆ) ಬ್ರಹ್ಮಿಗಳಿಂದ

ವಿವರಣೆ : ಇವು ಕ್ರಮಲೀಸಿಯ ಕುಟುಂಬಕ್ಕೆ ಸೇರಿದ ಸಸ್ಯವರ್ಗಗಳು.

19) ಕಾರ್ಬೋಫ್ಯೂಡ್‌ಗಳಿಗಂತಹ ಹೆಚ್ಚು ಶಕ್ತಿಯನ್ನು ಒದಗಿಸುವ ಆಹಾರದ ಘಟಕ ಯೊಷುದು?

- ಆ) ಲಿಟಿಡ್‌ಗಳು
- ಇ) ಜೀವಸತ್ಯಗಳು

- ಆ) ಮೈಟ್ರಿಜ್‌ಗಳು
- ಇ) ಅವಣಿಂಠಗಳು

ಉತ್ತರ :

- ಆ) ಲಿಟಿಡ್‌ಗಳು

ವಿವರಣೆ :

ಆಹಾರದ ಶಕ್ತಿಯನ್ನು ಕಿಲೋ ಜೌಲಾಗಳಲ್ಲಿ ಆಳಿಯುತ್ತಾರೆ. ಏಷಾಧ ಆಹಾರ ಘಟಕಗಳು ಒದಗಿಸುವ ಶಕ್ತಿ ಪ್ರಮಾಣ ಹೀಗಿದೆ -

ಲಿಟಿಡ್ (ಕೊಬ್ಬಿ. ಎಣ್ಣೆ ಇತ್ಯಾದಿ)ಗಳು

- 37 ಕಿಲೋ ಜೌಲ್/ಗ್ರಾಂ

ಮೈಟ್ರಿಜ್‌ಗಳು - 17 ಕಿಲೋ ಜೌಲ್/ಗ್ರಾಂ

ಕಾರ್ಬೋಫ್ಯೂಡ್‌ಗಳು - 16 ಕಿ.ಜೌ/ಗ್ರಾಂ

20) ಪ್ರಮೋದನೆಗೆ ಪ್ರತಿಕ್ರಿಯೆ ನೀಡುವ ಮೂವು ....

ಅ) ಚೆಂಡು ಮೂವು

ಆ) ಮಲ್ಲಿಗೆ

ಉ) ಸೇವಂತಿಗೆ

ಇ) ಸೂರ್ಯಾಂತಿ

ಉತ್ತರ :

ಇ) ಸೂರ್ಯಾಂತಿ

ವಿವರಣೆ : ಸೂರ್ಯನ ಕರಣಗಳು ಬೇಕುವ ದಿಕ್ಕಿನಲ್ಲಿ ಸೂರ್ಯಾಂತಿ

ಮೂಲ ತಣ್ಣು 'ಮುವಿ' ಅವಾಲಿಸಿರುತ್ತದೆ. ಇದನ್ನು 'ಹೈಲಿಯೋಷನ್‌ಸಮ್' ಎನ್ನುತ್ತಾರೆ.

21) "ಭಾರತದ ಹಸರು ಕ್ರಾಂತಿಯ ಜನಕ" ಎಂದು ಕರೆಯಲ್ಪಡುವ ಭಾರತೀಯ ಕೃಷಿ ವಿಜ್ಞಾನಿ ಯಾರು?

ಅ) ಡಿ.ಎ.ಎಲ್. ಸ್ಕ್ರಾಮಿ

ಆ) ಎಂ.ಎಸ್. ಸ್ಕ್ರಾಮಿನಾಥನ್

ಇ) ಹರ್ಷ ಗೋವಿಂದ ಮೋರಾನಾ

ಈ) ಎಂ. ಮರಿಸ್ಕ್ರಾಮಿ

ಉತ್ತರ :

ಆ) ಎಂ.ಎಸ್. ಸ್ಕ್ರಾಮಿನಾಥನ್

ವಿವರಣೆ : ಹೆಚ್ಚು ಇಳುವರಿ ಕೊಡುವ ಬೀಜಗಳು. ಹೆಚ್ಚಿನ ರಸಗೊಳಿಬ್ಬರ ಮತ್ತು ನೀರಾವರಿ - ಇವುಗಳ ಸಂಯುಕ್ತ ಪರಿಣಾಮವೇ ಹಸರು ಕ್ರಾಂತಿ. ಹೃಷೀಕ್ಷಾ ಗೋದಿಯನ್ನು ಡಾ ಚೋಲಾರ್‌ಗಾ 1963ರಲ್ಲಿ ಪರಿಚಯಿಸಿದರು.

ಡಾ. ಸ್ಕ್ರಾಮಿನಾಥನ್ ಭಾರತದಲ್ಲಿ ಹೀರು ಕ್ರಾಂತಿಯನ್ನು ಒಂದು ಆಂದೋಲನದ ರೂಪದಲ್ಲಿ ಮುನ್ನಡಿಸಿದರು. ಹಸರು ಕ್ರಾಂತಿಯ ಮೂಲಕ ಭಾರತ ಹೆಚ್ಚು ಹೆಚ್ಚು ಉತ್ತನ್ಸುಗಳನ್ನು ಕಾಣುವಂತಾಯಿತು.

22) ಹಲವಾರು ವರ್ಜನೆಗಳ ಕಾಲ ಬದುಕುವ ಸಸ್ಯಗಳನ್ನು ಗುರುತಿಸಿ

- (A) ವಾಸಿಸಿಕ
- (B) ಬಹುವಾಸಿಸಿಕ

- (A) ದ್ವೈವಾಸಿಸಿಕ
- (B) ಏಕವಾಸಿಸಿಕ

ಉತ್ತರ :

- (B) ಬಹುವಾಸಿಸಿಕ

ವಿವರಣೆ : ಜಂಜಿಬರೇಸ್ ಕುಟುಂಬಕ್ಕೆ ಸೇರಿದ ಏಕದಳ ಪಂಗಡದ ವಲಕ್ಕೆ ಬಹುವಾಸಿಸಿಕ ಸಸ್ಯಗಳ ಒಂದು ಉದಾಹರಣೆ.

ಸೂರ್ಯಕಾಂತಿಯು ಅಸ್ಟರೇಸ್ ಕುಟುಂಬಕ್ಕೆ ಸೇರಿದ ಏಕವಾಸಿಸಿಕ ಸಸ್ಯಕ್ಕೆ ಒಂದು ಉದಾಹರಣೆ.

23) ಒಂದೇ ಜಮೀನನಲ್ಲಿ ಒಂದೇ ಯಾವುದನಲ್ಲಿ ಎರಡು ಅಥವಾ ಹೆಚ್ಚು ಬೆಳಿಗಳನ್ನು ಬೆಳಿಯುವುದಕ್ಕೆ ..... ಎನ್ನುತ್ತಾರೆ.

ಆ) ಸರದಿ ಬೆಳಿ

ಆ) ಜೈವಿಕ ಬೆಳಿ

ಇ) ಸಾವಯವ ಬೆಳಿ

ಈ) ಮಿಶ್ರ ಬೆಳಿ

ಉತ್ತರ :

ಈ) ಮಿಶ್ರ ಬೆಳಿ

ವಿವರಣೆ : ಮಿಶ್ರ ಬೆಳಿಯಿಂದ ಭೂಮಿಯ ಫಲತ್ವತೆ ಹೆಚ್ಚುತ್ತದೆ.

24) ಪ್ರಾರ್ಥನೆ ನಾರನ್ನ ಗುರುತಿಸಿ

ಅ) ರೇಷ್ಮೆ

ಆ) ಲಿನೆನ್

ಅ) ಹತ್ತಿ

ಆ) ರೇಯಾನ್

ಉತ್ತರ :

ಅ) ರೇಷ್ಮೆ

ವಿವರಣೆ : ರೇಷ್ಮೆ ಮೂಲತಃ ಹಲವಾರು ಕೀಟಗಳು ಸ್ವವಿಸುವ ಮೊಬೈನ್.

ಆದರೆ ಮಲಾಬೆರಿ ರೇಷ್ಮೆ ಮಳು ಬಾಂಬಿಕ್ಕಾ ಮೊರಿ ಸ್ವವಿಸುವ ಈ ನಾರು ಹೆಚ್ಚು ಉತ್ತಮವಾಗಿದ್ದು . ಬಟ್ಟಿ ಉದ್ದ್ಯಮದಲ್ಲಿ ಅತಿ ಹೆಚ್ಚು ಉಪಯುಕ್ತವಾಗಿದೆ.

25) ಸರ್ಕಾರಿ ಸ್ವಾಂಪ್ಯ ಪೇಪರ್ ಮತ್ತು ನೋಟಿಗಳನ್ನು ಮುದ್ರಿಸಲು ಅಗತ್ಯವಿರುವ ರೇಯಾನ್ ತಯಾರಿಸಲು ಯಾವುದನ್ನು ಬಳಸಲಾಗುತ್ತದೆ?

ಅ) ಶ್ರೇಷ್ಠ ಗುಣಮಟ್ಟದ ಹತ್ತಿ

ಆ) ಶ್ರೇಷ್ಠ ಗುಣಮಟ್ಟದ ಪಾಲಿಯೆಸ್‌ರ್

ಅ) ಶ್ರೇಷ್ಠ ಗುಣಮಟ್ಟದ ರೇಷ್ಮೆ

ಆ) ಶ್ರೇಷ್ಠ ಗುಣಮಟ್ಟದ ಸೇಲುಬು

ಉತ್ತರ :

ಅ) ಶ್ರೇಷ್ಠ ಗುಣಮಟ್ಟದ ಹತ್ತಿ

ವಿವರಣೆ :

ಸೆಲ್ಯೂಲೋಸ್‌ನಿಂದ ತಯಾರಿಸಲ್ಪಡುವ ರೇಯಾನ್ ರೇಷ್ಮೆಯಂತಿರುವ ಒಂದು ಕೃತಕ ನಾರು.

- 26) ಸೂಕ್ತದರ್ಶಕವನ್ನು ಮೊದಲು ರೂಪಿಸಿದ ವಿಜಯನಿಯಾರು?
- A) ರಾಬಟ್ ಮಹಾ  
B) ಮೆಂಡಳ  
C) ಲೀವನ್ ಹಾಕ  
D) ಕೆರೊಲಸ್ ಲಿನೇಯಿಸ್

ಉತ್ತರ :

A) ಲೀವನ್ ಹಾಕ

ವಿವರಣೆ : ಲೀವನ್ ಹಾಕ (1632–1723) 1674ರಲ್ಲಿ ಸರಳ ಸೂಕ್ತದರ್ಶಕವನ್ನು ರೂಪಿಸಿ ಬ್ಯಾಕ್ಸ್‌ರಿಯ. ರಕ್ತದ ಕಣಗಳಂಥ ಸೂಕ್ತ ಗಳನ್ನು ಮೊದಲಬಾರಿಗೆ ಏಕ್ಸ್‌ಪ್ರೈಸ್. ಜಗತ್ತಿಗೆ ತಿಳಿಸಿದ.

27) ಸಸ್ಯದ ಚೆಳವೆಗೆಯನ್ನು ಅರೆಯುವ ಉಪಕರ್ಣ ಯಾವುದು?

- ಅ) ಪಾಲಿಗ್ರಾಹ
- ಆ) ಮೋನೋಗ್ರಾಹ

- ಅ) ಸಮೌಂಗ್ರಾಹ
- ಆ) ಕ್ರೈಸ್ತಮೌಂಗ್ರಾಹ

ಉತ್ತರ :

- ಆ) ಕ್ರೈಸ್ತಮೌಂಗ್ರಾಹ

ವರ್ಣಿಕ : ಕ್ರೈಸ್ತಮೌಂಗ್ರಾಹನ್ನು ಭಾರತದ ಸಸ್ಯವಿಜ್ಞಾನಿ ಜಗದೀಶ್ ಚಂದ್ರ ಚೋಸ 20ನೇ ಶತಮಾನದ ಆರಂಭದಲ್ಲಿ ಕಂಡು ಹಿಡಿದು, ಸಂಕೀರ್ಣವಾಗಿ ತೊಡಗಿದರು.

28) ಎರೆಹುಳು ..... ಮೂಲಕ ಉಸಿರಾಯತ್ತದೆ.

ಆ) ಶಿವಿರುಗಳು

ಇ) ಚರ್ಮ

ಆ) ರಾಸಕೋಶಗಳು

ಇ) ಬಾಯಿ ಕುಪರ

ಉತ್ತರ : ಇ) ಚರ್ಮ

ವಿವರಣೆ : ಎರೆಹುಳುಗಳು ಚರ್ಮದ ಮೂಲಕ ನೇರವಾಗಿ ಅಷ್ಟುಜನಕವನ್ನು ತೆಗೆದುಹೊಂಡು, ಚರ್ಮದ ಮೂಲಕವೇ ಇಂಗಾಲದ ದ್ವೇ ಆಕ್ಷೇರಿಯನ್ನು ಹೊರಬೆಡುತ್ತವೆ. ಈ ಪ್ರಕ್ರಿಯೆ 'ವಿಸರ್ಜನೆ' (ಡಿಫ್ರೌಜನ್)ದ ಮೂಲಕ ನಡೆಯುತ್ತದೆ.

29) ನರೀಕರಿಸಲಾಗದ ಸಂಪನ್ಮೂಲ .....

ಆ) ಕಲ್ಲಿದ್ವಯ

ಇ) ನೀರು

ಈ) ಗಾಳಿ

ಕಾ) ಮಣ್ಣ

ಉತ್ತರ :

ಆ) ಕಲ್ಲಿದ್ವಯ

ವಿವರಣೆ :

ಮತ್ತೆ ಉತ್ತರದಿಸಲಾಗದಂಥ ಸ್ವಾಧಾರಿತ ಸಂಪನ್ಮೂಲಗಳು ನರೀಕರಿಸಲಾಗದ ಸಂಪನ್ಮೂಲಗಳು.

30) ಭಾರತದಲ್ಲಿ ..... ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳವೆ

ಅ) 14

ಆ) 11

ಇ) 15

ಈ) 17

ಉತ್ತರ :

ಈ) 17

ವಿವರಣೆ : ಭಾರತದಲ್ಲಿ ಪ್ರಸಕ್ತ 17 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳವೆ